

Date: 04-02-2026

**BSE Limited**

Listing Department  
Phiroze Jeejeebhoy Tower  
Dalal Street,  
Mumbai-400001

**Scrip Code: 544646**

Dear Sir/Madam,

**Subject: Newspaper advertisement pursuant to Regulation 47 of the SEBI (Listing Obligations and Disclosure Requirements) Regulations, 2015.**

In compliance with Regulation 47 of the Securities and Exchange Board of India (Listing Obligations and Disclosure Requirements) Regulations, 2015, we are enclosing herewith the copies of newspapers advertisements, wherein the "Postal Ballot Notice" of the Company was published on 4th February 2026 in terms of Rule 22(3) of the Companies (Management and Administration) Rules, 2014, in **Business Standard** (English) and **Vijaya Karnataka** (Kannada), inter-alia, regarding completion of the dispatch of the Postal Ballot Notice to the shareholders. The copies of the newspaper clippings are enclosed.

This is for your information and records.

Thanking you,

For **Shipwaves Online Limited**

**Jessica Juliana Mendonca**  
**Company Secretary & Compliance Officer**  
**Membership No.: A25316**

Encl: as above.

JAMSHRI REALTY LIMITED							
CIN: L17111PN1907PLC000258							
Regd. Office: Fatechand Damani Nagar, Station Road, Solapur-413 001. Wwww.jamshri.in, ph. No. 91 22 43152424 E:jamshri1907@gmail.com							
EXTRACT OF UNAUDITED FINANCIAL RESULTS FOR THE QUARTER AND NINE MONTHS ENDED 31.12.2025							
(Rs. in lacs)							
SR. NO.	Particulars	QUARTER ENDED			NINE MONTHS ENDED		YEAR ENDED
		31.12.2025 (Unaudited)	30.09.2025 (Unaudited)	31.12.2024 (Unaudited)	31.12.2025 (Unaudited)	31.12.2024 (Unaudited)	
1	Total Revenue Income	210.58	225.36	223.49	666.47	696.81	905.46
2	Profit/ (Loss) for the period from continuing operations before Tax and Exceptional Items	4.78	(3.31)	(34.10)	16.31	(95.25)	(136.92)
3	Net Profit/ (Loss) for the period from continuing operations after tax and Exceptional Items	4.78	(3.31)	(34.10)	16.31	(62.82)	(104.50)
4	Profit/ (Loss) for the period from discontinued operations before Tax	(4.54)	(4.62)	(4.86)	(15.00)	(14.54)	(19.30)
5	Net Profit/ (Loss) for the period from discontinued operations after tax	(4.54)	(4.62)	(4.86)	(15.00)	(14.54)	(19.30)
6	Total Comprehensive income for the period [Comprising Profit/ (Loss) for the period (after tax) and Other Comprehensive Income (after tax)]	0.24	(7.93)	(38.97)	1.31	(77.36)	(111.64)
7	Equity Share Capital	698.65	698.65	698.65	698.65	698.65	698.65
8	Earnings Per Share of Rs. 10/- each	10/-	10/-	10/-	10/-	10/-	10/-
	Continued operations Basic & Diluted						
	Earning Per Share	0.07	(0.05)	(0.49)	0.23	(0.90)	(1.50)
	Discontinued operations Basic & Diluted						
	Earning Per Share	(0.06)	(0.07)	(0.07)	(0.21)	(0.21)	(0.28)
NOTES: a) The above unaudited financial results has been reviewed by the Audit Committee approved by the Board of Directors at its meeting held on February 3, 2026.							
b) The above results have been prepared in accordance with the Indian Accounting Standards (IND AS) as notified by Ministry of Corporate Affairs pursuant to Section 133 of the Companies Act, 2013 read with of the Companies (Indian Accounting Standards) Rules, 2015 as amended and other relevant provisions of the Act.							
c) The above is an extract of the detailed format of Financial Results for the quarter and Nine Months ended 31 December 2025 filed with BSE. The full format is available on the website of BSE www.bseindia.com and on the Company's website at www.jamshri.in.							
For JAMSHRI REALTY LIMITED							
sdr/							
RAJESH DAMANI							
JT. MANAGING DIRECTOR							
PLACE : MUMBAI							
DATE : 3rd FEBRUARY 2026							

**NOTICE**

NOTICE is hereby given that the Certificate for 250 bearing Equity share certificates. No (s) 237872, 357650,452906 and distinctive nos. 142485762-142485811,577763545 - 577763644, 619326570 -619326669 under the folio No 08436347 of LARSEN & TOUBRO LIMITED standing in the name of ROBY VARGHESE have been lost or mislaid and the undersigned have applied to the company to issue duplicate certificate (s) for the said shares. Any person who has any Claim in respect of the said shares should write to our registrar, **KFIN TECHNOLOGIES LIMITED**, Selenium Tower B, Plot 31-32, Gachibowli, Financial District, Hyderabad-500032 within one-month form this date else the company will proceed to issue duplicate certificate(s)

ROBY VARGHESE

DATE: 03/02/2026

USHA A AGGARWAL (Deceased) holding 700 shares of SIKA Interplant Systems Limited  
Registered Office: No.03, Gangadharchelly Road, Dr. Sharma Building, Bangalore - 560042, in Folio No. U000263 bearing Share Certificate Numbers 900267 and 900268 with distinctive numbers from 631601 - 631800 and 632001 - 632500 consisting of 700 shares of Rs. 10/- each.

We, EKTA NIRAV JALAN and ARCHANA ASHOK AGGARWAL do hereby give notice that the said Share Certificate is lost and we have applied to the Company for issue of duplicate Share Certificate and exchange the same with share certificates of Face Value 2/-.

The public is hereby warned against purchasing or dealing in anyway with the said Share Certificates. The company may issue duplicate Share Certificates if no objection is received by the company, **within 15 days** of the publication of this advertisement, after which no claim will be entertained by the company in that behalf.

EKTA NIRAV JALAN  
ARCHANA ASHOK AGGARWAL  
Place: Mumbai  
Date : 04.02.2026  
Folio No: U000263

बैंक ऑफ़ इंडिया

Bank of India

BOI

Bank of India, Star House, C-5, G-Block, 3rd floor, Bandra Kurla Complex, Bandra, Mumbai-400 051

Advertisement in respect of Transfer of Loan Exposure

Bank of India invites Expression of Interest ("EOI") from eligible ARCs/Bank/NBFCs/all India Financial Institutions ("Eligible Participants") in terms of extant guidelines of the Reserve Bank of India ("RBI") on Transfer of Loan Exposures in below mentioned accounts.

S. No	Borrower Name	Book Outstanding	Reserve Price
1	Antrix Diamonds Exports Pvt.Ltd	87.12	7.64
2	Jhawar International	33.10	1.87

subject to applicable regulations issued by RBI/regulators for transfer of Stressed Loan Exposures through e-auction on "As is Where is, As is What is and Whatever there is basis" and "without recourse basis".  
The interested permitted entities (who are eligible) are requested to visit our website [www.bankofindia.bank.in](http://www.bankofindia.bank.in) under section Expression of Interest column for further details and terms & conditions.

Dated : 04.02.2026Place: Mumbai

shipwaves

SHIPWAVES ONLINE LIMITED

Corporate Identity No. (CIN): L74900KA2015PLC079072  
Registered Office: 18-2-16/4(3), 3rd Floor, Mukka Corporate House, 1st Cross, Attavara, Dakshina Kannada, Mangalore, Karnataka, India, 575001  
Tel: +91 95381 49978 Email: [secretarial@shipwaves.com](mailto:secretarial@shipwaves.com)  
Website: [www.shipwaves.com](http://www.shipwaves.com)

POSTAL BALLOT NOTICE

Notice is hereby given pursuant to the provisions of Section 108 and Section 110 of the Companies Act, 2013 ('the Act') read with Rules 20 and 22 of the Companies (Management and Administration) Rules, 2014, as amended from time to time ('Rules') read with the General Circular No. 14/2020 dated April 8, 2020, General Circular No. 17/2020 dated April 13, 2020, and subsequent circulars issued in this regard, the latest being General Circular No. 03/2025 dated September 22, 2025 issued by the Ministry of Corporate Affairs ('MCA') (hereinafter collectively referred to as 'MCA Circulars') and Regulation 44 of the Securities and Exchange Board of India (Listing Obligations and Disclosure Requirements) Regulations, 2015, as amended from time to time ('SEBI Listing Regulations'), Secretarial Standard on General Meetings ('SS-2') issued by the Institute of Company Secretaries of India and other applicable provisions of the Act, Rules, Circulars and Notifications issued thereunder (including any statutory modification(s) or re-enactment thereof for the time being in force and as amended from time to time), the approval of the members of Shipwaves Online Limited (the 'Company') is sought for the following resolutions by way of remote e-voting ('e-voting') process:

Sl. No.	Description of Resolutions
1.	Approval of loans, guarantee or security under section 185 of Companies Act, 2013
2.	To approve granting of loan to a related party being a material related party transaction
3.	To approve material related party transactions with Shipwaves Online LLC, Subsidiary Company
4.	To approve material related party transactions with Mukka Proteins Limited

Pursuant to MCA Circulars, the manner of voting on the proposed resolutions is restricted only to e-voting i.e., by casting votes electronically instead of submitting postal ballot forms. Accordingly, physical copy of the Notice along with Postal Ballot Form and pre-paid business reply envelope are not being sent to the Members for this Postal Ballot. The communication of the assent or dissent of the Members would only take place through the e-voting system. In consonance with the same, the Company has sent the Notice of Postal Ballot along with the explanatory statement and instructions for e-voting via electronic mode on Tuesday, 3rd February 2026, to only those Members whose email ID(s) are registered with the Company / depository participant(s) as on Friday, 30th January 2026 ("Cut-off Date") and any person who is not a shareholder of the Company as on Cut-off date shall treat the Postal Ballot Notice for Information purpose only.

The said notice shall also be available on the website of the Company at <https://www.shipwaves.com/>, relevant section of Stock Exchange i.e. BSE Limited ("BSE") at [www.bseindia.com](http://www.bseindia.com) on which the equity shares of the Company are listed and Central Depository Services (India) Limited ("CDSL") at [www.evotingindia.com](http://www.evotingindia.com).

The Company has engaged the services of Central Depository Services (India) Limited ("CDSL") for the purpose of providing the e-voting facility to all its members. The remote e-voting period shall commence on **Wednesday, 4th February 2026 at 09:00 A.M. (IST)** and ends on **Wednesday, 4th March 2026 at 05:00 P.M. (IST)**. The e-voting facility will be disabled by CDSL immediately thereafter and will not be allowed beyond the said date and time.

The Board has appointed Mr. Chethan Nayak K (FCS 4736, CP 3140) and failing him, Mrs. Ujala Rani (FCS: 11570, CP: 1814) of Chethan Nayak & Associates, Practicing Company Secretaries, as the scrutinizer ("Scrutinizer") to scrutinize the e-voting in a fair and transparent manner and who shall after completion of the same, submit the scrutinizer report to the Chairman of the Company (the "Chairman") or any other person authorized by the Chairman, and thereafter the result of the voting by Postal Ballot will be announced within two working days from the conclusion of the e-voting and shall also be made available on the website of the Company at <https://www.shipwaves.com/> as well as on CDSL website at [www.evotingindia.com](http://www.evotingindia.com). These results will also be submitted to Stock Exchange i.e. BSE Limited ("BSE").

The Company has made requisite arrangements with Cameo Corporate Services Limited, Registrar and Share Transfer Agent ("RTA") to enable the Members to register their e-mail address. Those Members who have not yet registered their e-mail address are requested to register the same by following the procedure set out in the Postal Ballot Notice.

If you have any queries or issues regarding e-Voting from the CDSL e-Voting System, you can write an email to [helpdesk.evoting@cdslindia.com](mailto:helpdesk.evoting@cdslindia.com) or contact at toll free no. 1800 21 09911.

All grievances connected with the facility for voting by electronic means may be addressed to Mr.Rakesh Dalvi, Sr. Manager, (CDSL, ) Central Depository Services (India) Limited, A Wing, 25th Floor, Marathon Futreux, Mafatlal Mill Compounds, N M Joshi Marg, Lower Parel (East), Mumbai - 400013 or send an email to [helpdesk.evoting@cdslindia.com](mailto:helpdesk.evoting@cdslindia.com) or call at toll free no. 1800 21 09911.

For Shipwaves Online Limited

Sd/-  
Jessica Juliana Mendonca  
Company Secretary  
Membership No.: A25316

Place : Mangaluru  
Date : 03-02-2026

eClerx

eClerx Services Limited

CIN: L72200MH2000PLC125319  
Regd. Office: Sonawala Building, 1<sup>st</sup> Floor, 29 Bank Street, Fort, Mumbai, 400 023  
Phone: +91-22-6614 8301| Fax No. +91-22-6614 8655  
Email id: [investor@eclerx.com](mailto:investor@eclerx.com) | Website : [www.eclerx.com](http://www.eclerx.com)

POSTAL BALLOT NOTICE

Members are hereby informed that pursuant to the provisions of Section 108, 110 and other applicable provisions, if any, of the Companies Act, 2013 (the "Act") read with the Companies (Management and Administration) Rules, 2014 (the "Rules"), General Circular Nos. 14/2020 dated April 8, 2020, 17/2020 dated April 13, 2020, 20/2020 dated May 5, 2020, 22/2020 dated June 15, 2020, 33/2020 dated September 28, 2020, 39/2020 dated December 31, 2020, 10/2021 dated June 23, 2021, 20/2021 dated December 8, 2021, 3/2022 dated May 5, 2022, 11/2022 dated December 28, 2022 and 09/2023 dated September 25, 2023, 09/2024 dated September 19, 2024 and 03/2025 dated September 22, 2025 issued by the Ministry of Corporate Affairs, Government of India (the "MCA Circulars"), Secretarial Standard on General Meetings, the Securities and Exchange Board of India (Listing Obligations and Disclosure Requirements) Regulations, 2015, (including any statutory modification or re-enactment thereof for the time being in force, as amended from time to time) and pursuant to other applicable laws and regulations, the approval of the members of eClerx Services Limited ("the Company") is sought by way of postal ballot for the resolutions set out in the Notice dated January 28, 2026.

Pursuant to the MCA Circulars, the Company has completed the dispatch of electronic copies of the Postal Ballot Notice along with the explanatory statement on Tuesday, February 3, 2026 through electronic mode to those Members whose email addresses are registered with the Company/ Depository Participant(s) as on Friday, January 30, 2026 ("cut-off date"). The said Notice is also available on the website of the Company [www.eclerx.com](http://www.eclerx.com) and on the website of the Stock Exchanges i.e. BSE Limited at [www.bseindia.com](http://www.bseindia.com) and National Stock Exchange of India Limited at [www.nseindia.com](http://www.nseindia.com) and on the website of the Company's Registrar & Transfer Agent, KFin Technologies Limited <http://evoting.kfintech.com>. The shareholders who have not received the Notice may download the same from the above-mentioned websites.

In accordance with the provisions of the MCA Circulars, members can vote only through the e-voting process. Members whose names appear on the Register of Members/List of Beneficial Owners as on Cut-off date i.e. Friday, January 30, 2026 will be considered for the purpose of e-voting and voting rights shall be reckoned on the paid up value of the equity shares registered in the name of the members as on the cut-off date. A person who is not a Member on the cut-off date should treat the notice for information purpose only.

The Company has engaged the services of KFin Technologies Limited for providing e-voting facility to its Members. Members are requested to note that the e-voting shall commence on Wednesday, February 4, 2026 at 9.00 a.m. (IST) and end on Thursday, March 5, 2026 at 5.00 p.m. (IST). The e-voting facility will be allowed beyond the aforesaid date and time and the e-voting facility will be disabled thereafter. Once the vote is cast by the Member, the Member shall not be allowed to change it subsequently.

The instructions on process of e-voting for members holding shares in dematerialized form, physical form and for members who have not registered their email addresses are provided in the Notice.

The Board of Directors have appointed Ms. Savita Jyoti of M/s. Savita Jyoti Associates, Practicing Company Secretaries bearing FCS 3738 as the Scrutinizer ("Scrutinizer") for conducting the Postal Ballot and Remote e-voting process in a fair and transparent manner.

In case of any query and/or grievance, in respect of voting by electronic means, Members may refer to the Help & Frequently Asked Questions (FAQs) and e-voting user manual available at the download section of [evoting.kfintech.com](http://evoting.kfintech.com) (KFintech website) or contact Mr. Sashidhar S Mannava - Vice President (Unit: eClerx Services Limited) of KFin Technologies Limited, Selenium Tower B, Plot 31-32, Financial District, Nanakramguda, Serilingampally Mandal, Hyderabad - 500 032, Telangana or at [evoting@kfintech.com](mailto:evoting@kfintech.com) or call KFintech's toll free No. 1800 309 4001 for any further clarifications.

The results of the voting by Postal Ballot along with the Scrutinizer's Report will be declared by the Chairman or any other authorized Director of the Company on Friday, March 6, 2026 at the corporate office of the Company and intimated to the BSE Limited and National Stock Exchange of India Limited and also displayed on the Company's website viz. [www.eclerx.com](http://www.eclerx.com)

For eClerx Services Limited

Sd/-  
Pratik Bhanushali  
VP-Legal & Company Secretary  
F8538

Date: February 3, 2026  
Place: Mumbai

BWR

BHARAT WIRE ROPES LIMITED

Corporate Identity Number (CIN) : L27200MH1986PLC040468  
Regd. Office: Plot No. 4 MIDC, Chalisgaon, Industrial Area, Village-Khadki, Taluka-Chalisgaon, District-Jalgaon-424 101, Maharashtra, India, Tel.: +91-02589-211000, Corporate Office add: 10th Floor, Times Tower, Kania City, Senapati Bapat Marg, Lower Parel Mumbai-400013, Maharashtra, India Tel.: +91-22-66824600.  
Fax: +91-22-66824668 Website: [www.bharatwirores.com](http://www.bharatwirores.com) E-mail: [investors@bharatwirores.com](mailto:investors@bharatwirores.com)


EXTRACTS OF FINANCIAL RESULTS FOR THE QUARTER AND NINE MONTHS ENDED 31ST DECEMBER, 2025

(Rs. In Lakhs)

Particulars	Quarter Ended			Nine months ended			Year Ended
	31.12.2025 (Unaudited)	30.09.2025 (Unaudited)	31.12.2024 (Unaudited)	31.12.2025 (Unaudited)	31.12.2024 (Unaudited)	31.03.2025 (Audited)	
Total Income from Operations (Net)	14,299.07	16,477.62	16,197.90	44,957.50	44,809.03	62,010.90	
Net Profit / (Loss) for the period (before Tax, Exceptional and/or Extraordinary Items.)	2,439.88	2,991.94	2,006.07	7,501.12	6,991.79	9,782.33	
Net Profit / (Loss) for the period before Tax (after Exceptional and/or Extraordinary Items.)	2,439.88	2,991.94	2,006.07	7,501.12	6,991.79	9,782.33	
Net Profit / (Loss) for the period after Tax (after Exceptional and/or Extraordinary Items.)	1,824.86	2,213.83	1,488.41	5,599.19	5,179.08	7,244.01	
Total Comprehensive income for the period [Comprising Profit/(Loss) for the period (after tax) and Other Comprehensive Income (after tax)]	1,824.86	2,213.83	1,488.41	5,599.19	5,179.08	7,225.36	
Equity Share Capital	6,858.46	6,858.46	6,858.46	6,858.46	6,844.89	6,844.89	
Other Equity	-	-	-	-	-	66,812.81	
Earnings per share (of face value of Rs. 10/- per share) (Not Annualised)							
Basic	2.66	3.23	2.18	8.16	7.59	10.60	
Diluted	2.66	3.23	2.18	8.16	7.59	10.60	

Notes:  
1. The above Financial results for the Quarter ended Dec 31, 2025 were reviewed by the Audit Committee and thereafter approved by the Board of Directors at its meeting held on Feb 2nd, 2026. This financial results has been prepared in accordance with Companies (Indian Accounting Standards) Rules, 2015 (IND AS) notified under Section 133 of the Companies Act, 2013 and other recognized accounting practices to the extent applicable.  
2. On November 21, 2025, the Government of India notified the four Labour Codes - the Code on Wages, 2019, the Industrial Relations Code, 2020, the Code on Social Security, 2020, and the Occupational Safety, Health and Working Conditions Code, 2020 (collectively 'New Labour Codes') - consolidating 29 existing labour laws. The Ministry of Labour & Employment published draft central rules and FAQs to enable assessment of the financial impact due to changes in regulations. The Company has assessed the incremental impact of these changes on the basis of the best information available and included the amount of Rs.188.35 lakhs on under employee benefit expense. The company continues to monitor the finalisation of central rules and clarification from the government on the other aspects of the labour code and would provide appropriate accounting effect on the basis of such development as needed.  
3. The Company is principally engaged in single segment viz. Manufacturing of wire & wire ropes based on nature of products, risks, return and internal business reporting system.  
4. Previous Year / period figures have been regrouped / reclassified wherever necessary.

Place: Mumbai.  
Date: February 02, 2026



For Bharat Wire Ropes Limited  
Sd/-  
Murarilal Mittal  
Managing Director  
DIN: 00010689

VINYL CHEMICALS (INDIA) LIMITED

CIN: L24100MH1986PLC039837  
Regd. Office: Regent Chambers, 7<sup>th</sup> Floor, Jammnalal Bajaj Marg, 208, Nariman Point, Mumbai - 400 021.  
Tel: 2282 2708/69829000; E-mail: [cs.vinylchemicals@jgidilite.com](mailto:cs.vinylchemicals@jgidilite.com) Website: [www.vinylchemicals.com](http://www.vinylchemicals.com)

NOTICE OF POSTAL BALLOT AND REMOTE E-VOTING INFORMATION

NOTICE is hereby given that pursuant to the provisions of Sections 108 and 110 of the Companies Act, 2013 ("the Act") read with Rules 20 and 22 of the Companies (Management and Administration) Rules, 2014 ("Rules") and other applicable provisions of the Act and the Rules framed thereunder, and in compliance with the applicable guidelines/circulars/Rules issued by the Ministry of Corporate Affairs ("MCA Circulars") inter alia including General Circular No. 3/2025 dated September 22, 2025 and Regulation 44 of the Securities and Exchange Board of India (Listing Obligations and Disclosure Requirements) Regulations, 2015 ("Listing Regulations") read with relevant SEBI Circulars and Secretarial Standards on General Meetings ("SS-2") issued by the Institute of Company Secretaries of India and pursuant to other applicable laws and regulations, including any statutory modification(s) or re-enactment(s) thereof, for the time being in force, the following two resolutions are proposed to be passed as Ordinary and Special Resolutions for approval of the Members of Vinyl Chemicals (India) Limited ("the Company") through Postal Ballot by voting through electronic means ("remote e-voting") only:

a. Ordinary Resolution for appointment of Shri Kavinder Singh (DIN: 06994031) as a Non- Executive and Non- Independent Director of the Company.

b. Special Resolution for appointment of Ms. Gira Sardesai (DIN: 02610502), as an Independent Director of the Company.

In accordance with the MCA Circulars, the Notice of Postal Ballot along with the Explanatory Statement ("Postal Ballot Notice") has been sent through electronic mode on, Tuesday, 3<sup>rd</sup> February, 2026 to all those Members whose names appear in the Register of Members/ List of Beneficial Owners as on Friday, 23<sup>rd</sup> January, 2026 ("Cut-off date") and whose e-mail addresses are registered with the Company/Depositories.

The Postal Ballot Notice can also be accessed on the website of the Company at [www.vinylchemicals.com](http://www.vinylchemicals.com), websites of the Stock Exchanges i.e. BSE Limited ("BSE") at [www.bseindia.com](http://www.bseindia.com) and The National Stock Exchange of India Limited ("NSE") at [www.nseindia.com](http://www.nseindia.com), and on the website of National Securities Depository Limited ("NSDL") at [www.evoting.nsdl.com](http://www.evoting.nsdl.com).

In accordance with the provisions of the MCA Circulars, the Members can vote only through the Remote E-voting process. Accordingly, the Company has availed the services of NSDL for providing e-voting facility to the Members to cast their votes electronically. Further, physical copy of the Postal Ballot Notice along with Postal Ballot Forms and pre-paid business reply envelope are not being sent to the Members.

Members may refer to the detailed procedure and instructions for remote e-voting provided as part of the Postal Ballot Notice. The e-voting period is as follows:

Commencement of Remote E-voting	Wednesday, 4 <sup>th</sup> February, 2026 from 9:00 a.m. (IST)
Conclusion of Remote E-voting	Thursday, 5 <sup>th</sup> March, 2026 at 5:00 p.m. (IST)

Members are requested to note that remote e-voting shall not be allowed beyond 5:00 p.m. (IST) on Thursday, 5<sup>th</sup> March 2026 and the facility shall be disabled by NSDL thereafter. Once the vote on a resolution is cast by the Member, the Member shall not be allowed to change subsequently. A person whose name appears in the Register of Members/List of Beneficial Owners as on the cut-off date shall only be entitled to avail the facility of Remote E-voting and vote electronically. Voting Rights shall be reckoned on the paid-up value of equity shares registered in the name of the Member/s as on the cut-off date. A person who is not a Member as on the Cut-off date should treat the Postal Ballot Notice for information purposes only.

Members who are holding shares of the Company in demat mode and have not registered their email addresses are requested to register the same with the concerned Depository Participants. In respect of shares held in physical mode, by writing to MUFG Intime India Private Limited, the Registrar and Transfer Agent of the Company by post to their address at C-101, 247 Park, L B S Marg, Vikhroli (West), Mumbai - 400 083 or raise a query only through their website [www.in.mpmns.mufg.com](http://www.in.mpmns.mufg.com) under the Menu Item 'Investor Services - Service Request'.

Instructions on the process of remote e-voting, including the manner in which Members holding shares in physical mode or who have not registered their email addresses can cast their vote are provided in the Postal Ballot Notice.

The Board of Directors at its meeting held on 20<sup>th</sup> January, 2026 have appointed Shri P.N. Parikh, Practising Company Secretary (Membership No. FCS 327; CP No.1228) or failing him, Shri Mitesh Dhabliwala (Membership No. FCS 8331; CP No. 9511) or failing him, Smt. Sarvari Shah (Membership No. FCS 9697; CP No. 11717) as the Scrutinizer (the "Scrutinizer") for conducting the Postal Ballot through voting by electronic means ("remote e-voting") process in a fair and transparent manner.

The Scrutinizer will submit the report to the Chairman after the completion of scrutiny and the result of the voting by postal ballot through the Remote E-voting process will be announced by the Chairman or any other person authorised by him on or before Friday, 6<sup>th</sup> March, 2026. The results alongwith the Scrutinizer's Report will be displayed on the website of the Company at [www.vinylchemicals.com](http://www.vinylchemicals.com), besides being communicated to the Stock Exchanges, Depositories and the R & T Agents.

In case of any queries, you may refer to the Frequently Asked Questions (FAQs) for Shareholders and e-voting user manual for Members available at the download section of [www.evoting.nsdl.com](http://www.evoting.nsdl.com) or contact NSDL at T301, 3<sup>rd</sup> Floor, Naman Chambers, G Block, Plot No- C-32, Bandra-Kurla Complex, Bandra (East), Mumbai - 400051, Maharashtra or call at 022 - 4886 7000 and 022 - 2499 7000 or send a request to Ms. Pallavi Mhatre, Assistant Vice President- NSDL or Mr. Amit Vishal, Deputy Vice President - NSDL at [evoting@nsdl.com](mailto:evoting@nsdl.com).

By Order of the Board of Directors  
For VINYL CHEMICALS (INDIA) LTD.

Aarti Falorh  
Company Secretary  
FCS:8726

Place : Mumbai  
Date : 03.02.2026

BHAGERIA INDUSTRIES LIMITED

(CIN : L40300MH1989PLC052574)  
Regd.Office: 1002, 10<sup>th</sup> Floor, Topiwala Centre, Off S.V. Road, Goregaon (W), Mumbai 400 062. Phone: +91-22-4043 6666,  
Fax: +91-22-4043 6662, Email id: [info@bhageriagroup.com](mailto:info@bhageriagroup.com) Website: [www.bhageriagroup.com](http://www.bhageriagroup.com)

EXTRACT OF THE UNAUDITED STANDALONE & CONSOLIDATED FINANCIAL RESULTS FOR THE QUARTER AND NINE MONTHS ENDED DECEMBER 31, 2025

Rs. in Lakhs (Except Figures of EPS)

Sr. No.	Particulars	Standalone						Consolidated					
		For Quarter ended			For Nine Months Ended			For Quarter Ended			For Nine Months Ended		
		31-12-2025 (Unaudited)	30-09-2025 (Unaudited)	31-12-2024 (Unaudited)	31-12-2025 (Unaudited)	31-12-2024 (Unaudited)	31-03-2025 (Audited)	31-12-2025 (Unaudited)	30-09-2025 (Unaudited)	31-12-2024 (Unaudited)	31-12-2025 (Unaudited)	31-12-2024 (Unaudited)	31-03-2025 (Audited)
1	Total Income from operations (net)	24,535.34	20,641.13	16,961.35	61,651.57	41,943.38	60,407.65	24,450.29	20,601.80	16,838.62	61,448.87	41,797.89	60,159.06
2	Net Profit / (Loss) for the period (before Tax, Exceptional and/or Extraordinary items)	1,498.27	1,677.51	1,769.00	4,828.80	3,478.59	5,775.89	1,380.18	1,606.25	1,612.84	4,528.67	3,260.63	5,418.41
3	Net Profit / (Loss) for the period before tax (after Exceptional and/or Extraordinary items)	1,498.27	1,677.51	1,769.00	4,828								



ಜಾತ್ನಾ ಸಂಭ್ರಮ...



ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳಿವಿ ಚನ್ನಬಸವೇಶ್ವರ ರಥೋತ್ಸವವು ಮಂಗಳವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ, ವಿಶ್ವಭೂತಿಯಿಂದ ನಡೆಯಿತು.



ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ತೇರುಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. ರಥೋತ್ಸವ ಚಾಲನೆಗೂ ಮೊದಲು ನಡೆಯುವ ಮುಕ್ತಿ ಬಾಷ್ಪ ಹರಾಜಿನಲ್ಲಿ 60 ಲಕ್ಷ ರೂ.ಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಬಾಷ್ಪ ಹರಡುವಕೊಂಡರು.

## 2 ವರ್ಷ ಕಳೆದರೂ ಸಲ್ಲಿಕೆಯಾಗದ ಚಾರ್ಜ್‌ಶೀಟ್ | ಮೂವರು ಆರೋಪಿಗಳ ಸಾವು ಭೋವಿ ನಿಗಮದ ತನಿಖೆಗೆ ಗ್ರಹಣ

■ ಮಂಜುನಾಥ ಲಗುಮೇನಹಳ್ಳಿ ಬೆಂಗಳೂರು

manjunatha.s@timesofindia.com  
ಭೋವಿ ಅಭಿವೃದ್ಧಿ ನಿಗಮದ ಸುಮಾರು 97 ಕೋಟಿ ರೂ. ಲೂಟಿ ಪ್ರಕರಣದ ಸಿಖಡಿ ತನಿಖೆಯು ನಿಂತ ನಿರಾಳಿದ್ದು ಎರಡು ವರ್ಷ ಕಳೆದರೂ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿಯಾಗಿಲ್ಲ. ಸಿಖಡಿಯ ತನಿಖಾ ವಿಳಂಬವು ಆರೋಪಿಗಳ ಪಾಲಿಗೆ ವರವಾಗಿ ಪರಿಣಮಿಸಿದೆ.

ಭೋವಿ ಸಮುದಾಯದ ಅಭಿವೃದ್ಧಿ ಸಲುವಾಗಿ ರೂಪಿಸಿರುವ ಗಂಗಾ ಕಲ್ಯಾಣ, ಸಮೃದ್ಧಿ, ಭೂ ಒಡೆತನ, ಐದಾವಕ ಸೇರಿ ದಂತ ಮಿಥುನ್ ಯೋಜನೆಗಳಡಿ 2018ರಿಂದ 2023ರ ನಡುವಣ ಅವಧಿಯಲ್ಲಿ ನಕಲಿ ಭಲಾನುಭವಿಗಳನ್ನು ಸೃಷ್ಟಿಸಿ ಕೋಟಿ ಕೋಟಿ ಖರ್ಚುಗಳಿಗೆ ಸಂಬಂಧ ಬೆಂಗಳೂರು ಸೇರಿ ರಾಜ್ಯದ ಹಲವು ಠಾಣೆಗಳಲ್ಲಿ ದಾಖಲಾಗಿದ್ದ ನಾಲ್ಕು ಪ್ರತ್ಯೇಕ ಪ್ರಕರಣಗಳ ತನಿಖೆಯನ್ನು ರಾಜ್ಯ ಸರ್ಕಾರ 2023ರ ಡಿಸೆಂಬರ್‌ನಲ್ಲಿ ಸಿಖಡಿ ತನಿಖೆಗೆ ಆದೇಶಿಸಿತ್ತು.

ಪ್ರಕರಣಗಳ ತನಿಖೆಯನ್ನು ಕ್ಷಿಪ್ರವಾಗಿ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವಂತೆ ಸರ್ಕಾರ ಆದೇಶದಲ್ಲಿ ತಿಳಿಸಿತ್ತು. ಆದರೆ, ಇದುವರೆಗೂ ಒಂದು ಪ್ರಕರಣದಲ್ಲಿಯೂ ವಿರುದ್ಧ ದೋಷಾರೋಪ



ಇ.ಡಿ ಶರವೇಗ, ಸಿಖಡಿ ಆಮಿ ವೇಗ

ಮತ್ತೊಂದೆಡೆ ನಿಗಮದಲ್ಲಿ ನಡೆದಿದ್ದ ಕೋಟ್ಯಂತರ ರೂ. ಹರಗಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯವು, ಆರೋಪಿಗಳಾದ ನಿಗಮದ ಮಾಜಿ ಎಂ.ಡಿ.ಗೌಡ ಬಿ.ಕೆ. ನಾಗರಾಜಪ್ಪ ಆರ್.ಲೀಲಾವತಿ ಅವರನ್ನು ಬಂಧಿಸಿತ್ತು. ಜತೆಗೆ, ಆರೋಪಿಗಳಿಂದ 40 ಕೋಟಿ ರೂ. ಮೌಲ್ಯದ ಸ್ವಾಸ್ಥಿ ಹಾಗೂ ಚಿತ್ರಾಂಗನು ಜಪ್ತಿ ಮಾಡಿದೆ. ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಆದರೆ, ಸಿಖಡಿ ತನಿಖೆ ಆಮೆಗತಿಯಲ್ಲಿ ಸಾಗುತ್ತಿರುವುದು ಹಲವು ಅನುಮಾನಗಳಿಗೆ ಪುಷ್ಟಿನೀಡಿದೆ.

ಪಟ್ಟಿ ಸಲ್ಲಿಸಿಯಾಗಿಲ್ಲ. ಆರಂಭದಿಂದಲೂ ತನಿಖೆಯು ವಿಳಂಬವಾಗಿ ಸಾಗಿದೆ. ಜತೆಗೆ, ಹತ್ತಾರು ನಮಗಳನ್ನೂ ಪ್ರಭಾವಿಸಿ ಆರೋಪಿ ಗಳು ಕಾನೂನಿನ ಕುಣಿಕೆಯಿಂದ ರಕ್ಷಣೆ ಪಡೆಯಲು ಯತ್ನಿಸಿದ್ದಾರೆ. ಜತೆಗೆ, ಅಕ್ರಮದಲ್ಲಿ ಕಾಮೀಲಾಗಿಯುವ ಸರಕಾರ ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಗೆ ಅಗತ್ಯ ವಾಗಿರುವ ಅಭಿಯೋಜನಾ ಮಂಜೂರಾತಿ ಕೂಡ ಬಾಕಿ ಉಳಿದಿದೆ. ಈ ಕಾರಣಗಳಿಂದ ನ್ಯಾಯಾಲಯದ ಕಟೀಕಟಿಕೆ ತಲುಪಿಲ್ಲ. ಆರೋಪಿಗಳ ಸಾವಿನ ಹಿನ್ನೆಲೆಯಲ್ಲಿ ಅಕ್ರಮದಲ್ಲಿ ಕಾಮೀಲಾಗಿರುವ ಪ್ರಮುಖ ಆರೋಪಿಗಳ ನಡುವಣ ನಂಬು ಭೇದಿಸು ವುದು ಹಾಗೂ ನ್ಯಾಯಾಲಯದಲ್ಲಿ ರುಮಾ ವಾತಿ ಪಡಿಸುವುದು ತನಿಖಾಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

## ಎಂ-ಫಾರ್ಮ್, ಆಯ್ಕೆ ದಾಖಲಿಸಲು ಫೆ.7ರವರೆಗೆ ಅವಕಾಶ

■ ವಿಶ್ವ ಸುದ್ದಿಲೋಕ ಬೆಂಗಳೂರು

2025ನೇ ಸಾಲಿನ ಪ್ರಥಮ ಎಂ-ಫಾರ್ಮ್ ಮತ್ತು ಫಾರ್ಮ್-ಡಿ ಕೋರ್‌ಮುಗಳ ಪ್ರವೇಶಕ್ಕೆ ರ್ಯಾಂಕ್ ಪಟ್ಟಿ ಮತ್ತು ಸೀಟ್ ಮ್ಯಾಟ್ರಿಕ್ಸ್ ಅನ್ನು ಪ್ರಾದಿ ಕಾರದ ಮೇಸ್ಸೇಜ್‌ನಲ್ಲಿ ಪ್ರಕಟಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಫೆ.7ರಿಂದ 10ರ ಬೆಳಿಗ್ಗೆ 11ರವರೆಗೆ ಇಚ್ಛೆಗಳನ್ನು ಆದ್ಯತಾ ಕ್ರಮದಲ್ಲಿ ನಮೂದಿಸಲು ಅವಕಾಶ ನೀಡಲಾಗಿದೆ ಎಂಬ ಕರ್ನಾಟಕ ಪರಿಣಿತ್ ಪ್ರಾದಿಕಾರ (ಕೆಎಂ) ತಿಳಿಸಿದೆ. ಫೆ.5ರಿಂದ 9ರ ಬೆಳಿಗ್ಗೆ 10 ಗಂಟೆಯವರೆಗೆ ನಿಗದಿತ ಲಿಂಕ್‌ಗೆ ಹೋಗಿ ವೆರಿಫಿಕೇಷನ್ ಸ್ಕ್ರಾಪ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಆನ್ ಲೈನ್‌ನಲ್ಲಿ ಅರ್ಜಿಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕೋರಿರುವ ಅಭ್ಯರ್ಥಿಗಳು (ಪರಿಶಿಷ್ಟ ಜಾತಿ-ಎ, ಬಿ ಮತ್ತು ಸಿ) ಒಳಮೀಸಲು ಹಾಗೂ ಜಾತಿ ಪ್ರಮಾಣ ಪತ್ರದ ಆರ್.ಡಿ.ಸಂಖ್ಯೆ ನಮೂದಿಸಿ ವೆರಿಫಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಪ್ರಾದಿಕಾರದ ಆಡಳಿತಾಧಿಕಾರಿ ಇನ್ಸ್ಟಾಬ್ಲೋಸ್ ಗಡ್ಯಾಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

## ವಿಕ ಜಿಲ್ಲಾ ಝಲಕ್

■ ಮೈಲಾರ ಕಾರ್ನಿ ಕೋಟೆ ಇಂದು

ಹೂವಿನಹದಲಿ (ವಿಜಯನಗರ): ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ಮೈಲಾರಲಿಂಗೇಶ್ವರ ಕಾರ್ನಿಕೋಟವು ಫೆ.4ರಂದು ನಡೆಯಲಿದ್ದು, ವರ್ಷ ಪೂರ್ತಿಯು ಭವಿಷ್ಯವಾಣಿಗೆ ಪ್ರಸಿದ್ಧಿ ಪಡೆದಿದೆ. 'ಗೋರವಪ್ಪ'ನ ರೂಪದಲ್ಲಿ ಮೈಲಾರಲಿಂಗೇಶ್ವರ ಭವಿಷ್ಯ ಸಾರುತ್ತಾನೆ ಎಂಬ ನಂಬಿಕೆಯಿಂದ ಮೈಲಾರದ ಜಾತ್ರೆಗೆ ಸಾವಿರಾರು ಮಂದಿ ಸೇರುತ್ತಾರೆ. ಕಾರ್ನಿಕ ನುಡಿಯುವ 'ಗೋರವಪ್ಪ' ಡೆಂಕೆನಮರಡಿಯಲ್ಲಿ ರಥಸಪ್ತಮಿಯಿಂದ 11 ದಿನ ಭಂಡಾರ ನೀರು, ಹಾಲು ಹಣ್ಣು ಸೇವಿಸಿ ವ್ರತಾರಣೆಯಲ್ಲಿ ಇರುತ್ತಾರೆ. ನಂತರ 11ನೇ ದಿನ ಸಂಪ್ರದಾಯದಂತೆ ಬಿಲ್ಲನ್ನು ಏರಿ ಭವಿಷ್ಯದ ಕಾರ್ನಿಕ ನುಡಿಯುತ್ತಾರೆ.

■ ಬೇವಿನ ಮರದಿಂದ ಸಿಹಿ ದ್ರವ!

ಹಸಿರು (ಬಾ.ನಗರ): ತಾಲೂಕಿನ ಕುರಿಚ್ಚುರೋಡು ಗ್ರಾಮದಲ್ಲಿ ಅಪರೂಪದ ಪ್ರಕೃತಿ ವಿನ್ಯಾಸವೊಂದು ಕಂಡುಬಂದಿದ್ದು ಬೇವಿನ ಮರದಿಂದ ಹಾಲಿನಂತಿರುವ ಸಿಹಿ ದ್ರವ ಸುರಿಯುತ್ತಿದೆ. ಕೆಲ ವಾರದಿಂದ ಬೇವಿನ ಮರ ದಿಂದ ಸಿಹಿ ರುಚಿಯ ಹಾಲು ಹೊರಬರುತ್ತಿರುವುದು ಜನರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಮರದ ತೊಗಟೆಯಿಂದ ಹಾಲಿನಂತೆ ದ್ರವ ನಿರಂತರವಾಗಿ ಸುರಿಯುತ್ತಿದ್ದು ಈ ದೃಶ್ಯವನ್ನು ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಜನರು ಆಗಮಿಸುತ್ತಿದ್ದಾರೆ. ಇದು ನೈಸರ್ಗಿಕವಾಗಿ ಉಂಟಾಗಿರುವ ಫಲಿತವೋ ಅಥವಾ ಬೇರೆ ಕಾರಣವೆಂದೋ ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ. ರೈತರೊಬ್ಬರು ಮರದಿಂದ ಹರಿಯುತ್ತಿದ್ದ ಹಾಲನ್ನು ಕುಡಿದು ಅದು ಸಿಹಿಯಾಗಿರುವುದಾಗಿ ಹೇಳಿರುವ ಬೇವಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

**ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್**  
(ಇಂಡಿಯನ್ ಸರ್ಕಾರದ ಒಂದು ಉದ್ಯಮ)  
ಇ-ಟೆಂಡರ್ ನೋಟೀಸ್

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‌ನ ಪ್ರಾದೇಶಿಕ ವಿನ್ಯಾಸ್ ಎಂಜಿನಿಯರ್ (ಸಮನ್ವಯ), ಮಡಗಾಂವ್ ಅವರ ಪರವಾಗಿ, ಕಾರವಾರ ವಲಯದ ವ್ಯಾಪ್ತಿಗೆ ಬರುವ ಮಡಗಾಂವ್ ಲ್ಯಾಂಡ್ ಯಾರ್ಡ್‌ಗಳಲ್ಲಿರುವ ಮಾರ್ಗ್ ಮತ್ತು ಪ್ಲಾಟ್‌ಗಳಿಗೆ ಆಂಟಿ-ಕ್ರೈಮಿಂಗ್ ಸಾಧನಗಳನ್ನು ಅಳವಡಿಸುವ ಕಾಮಗಾರಿಗಾಗಿ ಅನುಭವವಿರುವ ಗುತ್ತಿಗೆದಾರರಿಂದ ಮೊಪರು ಮಾಡಿದ ಬಿಡ್‌ಗಳನ್ನು ಆಹ್ವಾನಿಸಲಾಗಿದೆ. ಇ-ಟೆಂಡರ್ ಸಂಖ್ಯೆ: ಕೆಆರ್-ಕೆಡಬ್ಲ್ಯೂ-ಇಎಂ-ಟಿ-33-2025-ಆರ್‌ಟಿ ದಿನಾಂಕ: 04/02/2026, ಕಾಮಗಾರಿಯ ವೆಚ್ಚ: ರೂ. 24.73 ಲಕ್ಷ (ಪಿಎಸ್‌ಟಿ ಹೊರತುಪಡಿಸಿ). ಬಿಡ್ ಸಲ್ಲಿಕೆಗೆ ಕೊನೆಯ ದಿನಾಂಕ ಮತ್ತು ಸಮಯ: 19/02/2026 ರಂದು ಮಧ್ಯಾಹ್ನ 15:00 ಗಂಟೆಯವರೆಗೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು [www.ircps.gov.in](http://www.ircps.gov.in) ಗೆ ಭೇಟಿ ನೀಡಿ.

**ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ**  
(ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆ)  
ಇಮಿಲ್ ರಸ್ತೆ ಮೈಸೂರು - 570 001. ದೂ: +91-9821-2520512, ಇಮೇಲ್: mmrcmymysore@yahoo.com ಮೇಸ್ಸೇಜ್: www.mmrcm.karnataka.gov.in  
ಸಂ.: ಎಂಎಂಸಿ&ಆರ್‌ಎ/ಟೆಂಡರ್/01/2025-26 ದಿನಾಂಕ: 02.02.2026

**ಟೆಂಡರ್ ಮತ್ತು ಅಲ್ಟ್ರಾವಧಿ ಮರು-ಟೆಂಡರ್ ಅಧಿಸೂಚನೆ**

ವಿಷಯ: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ಇಲ್ಲಿನ ಆಡಳಿತ ವ್ಯಾಪ್ತಿಯಲ್ಲಿರುವ ಆಸ್ತಿಗಳಿಗೆ ಕ್ಯಾಟ್ ಲ್ಯಾಬ್ ಸರ್ವಿಸ್‌ಗಳನ್ನು ಉಪಕರಣಗಳನ್ನು ಸರಬರಾಜು ಮಾಡಲು ಇ-ಪ್ರೊಕ್ಯೂರ್‌ಮೆಂಟ್ ಮುಖಾಂತರ ಟೆಂಡರ್ ಮತ್ತು ಅಲ್ಟ್ರಾವಧಿ ಮರು-ಟೆಂಡರ್ ಆಹ್ವಾನಿಸಿರುವ ಬಗ್ಗೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999 ನಿಯಮ 2000 ರಂತೆ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ಇಲ್ಲಿನ ಆಡಳಿತ ವ್ಯಾಪ್ತಿಯಲ್ಲಿರುವ ಆಸ್ತಿಗಳಿಗೆ ಅವಶ್ಯವಿರುವ ಕೆಳಕಂಡ ಪದಾರ್ಥಗಳನ್ನು ಸರಬರಾಜು ಮಾಡಲು ಮಿಮ್‌ನಾನ್ ವೇದಿಕೆ ಮುಖಾಂತರ ಅಲ್ಟ್ರಾವಧಿ ಮರು-ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ನಮೂನೆಯನ್ನು ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್ <https://kppp.karnataka.gov.in> ಮೂಲಕ ಪಡೆಯಬಹುದಾಗಿದ್ದು, ಇ.ಎಂ.ಡಿ. ಸಲ್ಲಿಸಿದ ಟೆಂಡರ್ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಕ್ರ. ಸಂ.	ಟೆಂಡರ್/ಅಲ್ಟ್ರಾವಧಿ ಮರು ಟೆಂಡರ್	ಟೆಂಡರ್ ಸಲ್ಲಿಸುವ ಪ್ರಾರಂಭಿಕ ದಿನಾಂಕ	ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ	ಟೆಂಡರ್ ಮೊತ್ತ ರೂ. ಲಕ್ಷಗಳಲ್ಲಿ
1	ಸರಬ/ವಿವ/82/2025-26 ಕ್ಯಾಟ್‌ಲ್ಯಾಬ್ ಸರ್ವಿಸ್‌ಗಳ	03.02.2026	17.02.2026	80.00
2	ಉಪಕರಣ/45/2025-26 ನೇತೃತ್ವ ಚಿಕಿತ್ಸಾ ಉಪಕರಣ	03.02.2026	04.03.2026	191.00

ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ ಒಂದು ವೇಳೆ ಸಾರ್ವಜನಿಕ ರಜೆಯಂದು ಘೋಷಿಸಲ್ಪಟ್ಟರೆ, ಮುಂದಿನ ಕೆಲಸದ ದಿನಾಂಕವನ್ನು ಕೊನೆಯ ದಿನಾಂಕವೆಂದು ಪರಿಗಣಿಸತಕ್ಕದ್ದು. ಈ ಬಗ್ಗೆ ಯಾವುದೇ ಅಧಿಸೂಚನೆ ಹೊರಡಿಸಲಾಗುವುದಿಲ್ಲ.

ಸಹಿ/- ನಿರ್ದೇಶಕರು ಮತ್ತು ಡೀನ್  
DIPR/MYS/1598/S&A/2025-26 ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು

**ನಗರಾಭಿವೃದ್ಧಿ ಪ್ರಾಧಿಕಾರ, ಕಲಬುರಗಿ**  
ಮಿನಿ ವಿಧಾನಸಭಾ ಪಕ್ಕದಲ್ಲಿ, ಸ್ಟೇಶನ್ ಮುಖ್ಯ ರಸ್ತೆ, ಕಲಬುರಗಿ-585102 Email:commissionergda@gmail.com  
ಸಂಖ್ಯೆ: ನವಾಕ/ನಿವೇಶನಗಳ ಇ-ಹರಾಜು/2/2025-26 ದಿನಾಂಕ: 03-02-2026

**ಪ್ರಾಧಿಕಾರವು ಅಭಿವೃದ್ಧಿಪಡಿಸಿದ ಅಟಲ ಬಿಹಾರಿ ವಾಜಪೇಯಿ ವಸತಿ ಬಡಾವಣೆಯಲ್ಲಿರುವ ವಾಣಿಜ್ಯ, ಮೂಲ ಹಾಗೂ ಬಿಡಿ ನಿವೇಶನಗಳ ಇ-ಹರಾಜು ಪ್ರಕಟಣೆ**

1) ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಪ್ರೋಸೆಸ್‌ಗಳು ತುಲ್ಯ ಮತ್ತು ಇ.ಎಂ.ಡಿ. ಪಾವತಿಸುವ ದಿನಾಂಕ ಹಾಗೂ ಸಮಯ:	ದಿನಾಂಕ: 07-02-2026 ರಿಂದ ದಿನಾಂಕ 17-02-2026 ಸಾಯಂಕಾಲ 5.30 ಗಂಟೆವರೆಗೆ
2) ಇ-ಹರಾಜಿನಲ್ಲಿ ಬಿಡ್ಡು ಮಾಡುವ ಕೊನೆಯ ದಿನಾಂಕ ಮತ್ತು ಸಮಯ:	ದಿನಾಂಕ: 18-02-2026 ರಿಂದ ದಿನಾಂಕ: 19-02-2026 ರ ಸಾಯಂಕಾಲ 5.30 ಗಂಟೆವರೆಗೆ (ಡೆಲ್ಟಾ ಟೈಮ್ 5.00 ನಿಮಿಷ)

**ಇ-ಹರಾಜಿನಲ್ಲಿ ಭಾಗವಹಿಸಲು ಪಾವತಿ ಮಾಡಬೇಕಾದ ಇ.ಎಂ.ಡಿ. ಹಣ**

54 ಚದರ ಮೀಟರ ಅಳತೆಗಿಂತ ಕಡಿಮೆ ಇರುವ ನಿವೇಶನಗಳಿಗೆ	50,000/-	ರೂ. 20,000/-
55 ಚದರ ಮೀಟರ ಅಳತೆಗಿಂತ ಮೇಲ್ಪಟ್ಟ ನಿವೇಶನಗಳಿಗೆ	1,00,000/-	

ಕ್ರ.ಸಂ.	ಬಡಾವಣೆ ಹೆಸರು	ವಾಣಿಜ್ಯ	ಮೂಲ	ಬಿಡಿ	ಒಟ್ಟು
01	ಅಟಲ ಬಿಹಾರಿ ವಾಜಪೇಯಿ (ಕೋಟನೂರು-ಡಿ) ಕಲಬುರಗಿಯಿಂದ ಜೇದರ್ಗಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಹೊಂದಿಕೊಂಡು ಹಾಗೂ ಆಕಾಶವಾಣಿ ಕೇಂದ್ರದ ಪಕ್ಕದಲ್ಲಿ	06	42	22	70

ಇ-ಹರಾಜಿನ ಪರತ್ತು ಮತ್ತು ನಿಯಮ ನಿಬಂಧನೆಗಳು ಕೆಳಕಂಡಂತಿವೆ  
ಇ-ಹರಾಜಿನ ಪರತ್ತು ಮತ್ತು ನಿಯಮ ನಿಬಂಧನೆಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್: [kppp.karnataka.gov.in](http://kppp.karnataka.gov.in) ರ Department : Kalaburagi Urban Development Authority ನಲ್ಲಿ ಪರಿಶೀಲಿಸಬಹುದು ಹಾಗೂ ಕಛೇರಿ ವೇಳೆಯಲ್ಲಿ ಮಾಹಿತಿ ಪಡೆಯಬಹುದು. ಹರಾಜಿನ ಪರತ್ತುಗಳಿಗೆ ಒಪ್ಪಿದಲ್ಲಿ ಮಾತ್ರ ತಾವು ಹರಾಜಿನಲ್ಲಿ ಭಾಗವಹಿಸಬಹುದಾಗಿದೆ.

ಸಹಿ/- ಆಯುಕ್ತರು  
ವಾ.ಸಾ.ಸಂ.ಇ/ಕಲಬುರಗಿ/1043/ಕೆ.ಎಸ್.ಎಂ.ಸಿ.ಎಂ/2025-26 ನಗರಾಭಿವೃದ್ಧಿ ಪ್ರಾಧಿಕಾರ, ಕಲಬುರಗಿ

**ಕರ್ನಾಟಕ ಕೈಗಾರಿಕಾ ಪ್ರದೇಶಗಳು ಅಭಿವೃದ್ಧಿ ಮಂಡಳಿ**  
(ಕರ್ನಾಟಕ ಸರ್ಕಾರದ ಅಧೀನಕೋಟೆಪಟ್ಟಿದೆ)  
ಸಂ.2, 2/1 & 2/3, ಕಾಳಗಾಸ ಮಾರ್ಗ, 1ನೇ ಮುಖ್ಯರಸ್ತೆ, ಗಾಂಧಿನಗರ,  
ಬೆಂಗಳೂರು - 560009. ದೂರವಾಣಿ ಸಂ. 080-22265383 website: [www.kiabd.in](http://www.kiabd.in)  
ಸಂಖ್ಯೆ: ಐಎಡಿಬಿ/ಇಎಸ್‌ಜಿ/ಇಟಿಎನ್‌ಡಿ-ಇಟಿ-26/1621/2025-26 ದಿನಾಂಕ: 03.02.2026

**ಅಲ್ಟ್ರಾವಧಿ ಟೆಂಡರ್ ಆಹ್ವಾನ ಪ್ರಕಟಣೆ**

(ಕರ್ನಾಟಕ ಸರ್ಕಾರದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಮೋಟಾರ್ ಮಾರ್ಕೆಟ್)

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯಿದೆ 1999 ಮತ್ತು ನಿಯಮ 2000ಗಳಂತೆ ಅವಶ್ಯಕ ಅಧಿಕ ಸಂಪನ್ಮೂಲಗಳು ಮತ್ತು ಸಾಕಷ್ಟು ಅಪಾರ ಅನುಭವ ಹೊಂದಿರುವ ಕೊಡುಬಡ್ಡಿನಲ್ಲಿ ನೋಂದಾಯಿತವಾಗಿರುವ ಅರ್ಹ ಗುತ್ತಿಗೆದಾರರಿಂದ ಮಿಮ್‌ನಾನ್ ಪ್ರೊಕ್ಯೂರ್‌ಮೆಂಟ್ ಮೂಲಕ ಈ ಕೆಳಕಂಡ ಕಾಮಗಾರಿಗಳಿಗೆ ಖಟಂ ದರದ ಟೆಂಡರ್‌ಗಳನ್ನು ಆಹ್ವಾನಿಸಿದ್ದಾರೆ.

**ಕಾಮಗಾರಿಯ ಹೆಸರು:** ಯಾದಗಿರಿ ಜಿಲ್ಲೆ, ಕಡೆಬೂರು ಬಡಿಯಾಳ ಕೈಗಾರಿಕಾ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಓವರ್‌ಹೆಡ್ ಫೈಟ್ ಬ್ಯಾರಿಯರ್‌ಗಳನ್ನು ಒದಗಿಸುವ ಕಾಮಗಾರಿ. (2ನೇ ಕರೆ)

● ಬಿಡ್‌ಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 17.02.2026ರ ಸಂಜೆ 4:00 ಗಂಟೆಯವರೆಗೆ.

ಅರ್ಜಿದಾರರು ಬಿಡ್ಡಿಂಗ್ ದಸ್ತಾವೇಜುಗಳನ್ನು ಕರ್ನಾಟಕ ಸರ್ಕಾರದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಮೋಟಾರ್ <https://kppp.karnataka.gov.in> ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸಂಖ್ಯೆ: ಐಎಡಿಬಿ/ಇಎಸ್‌ಜಿ/ಇಟಿಎನ್‌ಡಿ-ಇಟಿ-26/1622/2025-26 ದಿನಾಂಕ: 03.02.2026

**ಅಲ್ಟ್ರಾವಧಿ ಟೆಂಡರ್ ಆಹ್ವಾನ ಪ್ರಕಟಣೆ**

(ಕರ್ನಾಟಕ ಸರ್ಕಾರದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಮೋಟಾರ್ ಮಾರ್ಕೆಟ್)

ಕೆಎಡಿಬಿಯು ಈ ಕೆಳಕಂಡ ಕಾಮಗಾರಿಗಳಿಗೆ ಬೆಂಗಳೂರಿನಲ್ಲಿ ಕಚೇರಿ ಹೊಂದಿರುವ ಹಾಗೂ ಇದೇ ರೀತಿಯ ಕೆಲಸದ ಅನುಭವ ಹೊಂದಿರುವ ಅರ್ಹ ಸಲಹೆಗಾರರು/ಸಂಸ್ಥೆಗಳಿಂದ ದ್ವಿತೀಯಕೆ ಪಡ್ಡತಿಯೊಂದಿಲ್ಲ ಟೆಂಡರ್‌ನ್ನು ಆಹ್ವಾನಿಸಲಾಗಿದೆ.

**ಕಾಮಗಾರಿಗಳ ಹೆಸರು:** 1) ಧಾರವಾಡ ತಾಲ್ಲೂಕು ಮತ್ತು ಜಿಲ್ಲೆ, ಬೇಲೂರು ಕೈಗಾರಿಕಾ ಪ್ರದೇಶದ ಪ್ಲಾಟ್ ಸಂಖ್ಯೆ 311 ರಿಂದ 314ರವರೆಗೆ ಸಮೀಕೆ ಮೌಲ್ಯಮಾಪನ, ಗುಣಮಟ್ಟ & ಪ್ರಮಾಣ ಅಧ್ಯಯನ, ಎಂಆರ್‌ಎಫ್ & ಎಆರ್‌ಎಫ್ ಸೌಲಭ್ಯಗಳು ಇತ್ಯಾದಿಗಳ ವಿನ್ಯಾಸ ಒಳಗೊಂಡಂತೆ ಏಕೀಕೃತ ಸಾಮಗ್ರಿ ಮರುಪಡೆಯುವಿಕೆ ಸೌಲಭ್ಯ (ಎಂಆರ್‌ಎಫ್) ಮತ್ತು ಪರ್ಯಾಯ ಇಂಧನ ಕಚ್ಚಾ ಸಾಮಗ್ರಿ ಸೌಲಭ್ಯ (ಎಎಫ್‌ಆರ್) ನೋಂದಿಗೆ ಕೈಗಾರಿಕಾ ಘನ ಕ್ಯಾಪ್ಸಿವನ್ನು ವೈಜ್ಞಾನಿಕ ವಿಶ್ಲೇಷಣೆ ಮಾಡುವ ಕಾಮಗಾರಿಗಾಗಿ ವಿಶ್ವತ ಯೋಜನಾ ವರದಿ (ಡಿಜಿಆರ್) ಸಿದ್ಧಪಡಿಸಲು ಸಮಾಲೋಚಕ ಸೇವೆಗಳನ್ನು ಒದಗಿಸುವುದು. [2ನೇ ಕರೆ] 2) ವಿಜಯಪುರ ತಾಲ್ಲೂಕು ಮತ್ತು ಜಿಲ್ಲೆಯ ಇಟ್ಟಿಗೆಹಾಳ, ಅರೆಕರೆ, ತಿಡುಗುಂಡಿ ಕೈಗಾರಿಕಾ ಪ್ರದೇಶಗಳಿಗೆ ಉದ್ದೇಶಿತ ಬಾಷ್ಪ ನೀರು ಸರಬರಾಜು ಯೋಜನೆ ಮತ್ತು ಉದ್ದೇಶಿತ ತಿಡುಗುಂಡಿ ಗ್ರಾಮದಲ್ಲಿ ಕೈಗಾರಿಕಾ ಬಡಾವಣೆ ರಚನೆ ಕಾಮಗಾರಿಯ ಸಮೀಕೃತ ಚಕ್ರಬದಿ ದೆಮಾಟೀಷನ್ ಕಾಮಗಾರಿಗಾಗಿ ವಿಶ್ವತ ಯೋಜನಾ ವರದಿ (ಡಿಜಿಆರ್) ಸಿದ್ಧಪಡಿಸಲು ಸಮಾಲೋಚಕ ಸೇವೆಗಳನ್ನು ಒದಗಿಸುವುದು. [ಮಿಸ್ಟೇಜ್ 1023ಎ.06.ಗಂ]

● ಬಿಡ್‌ಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 18.02.2026ರ ಸಂಜೆ 4:00 ಗಂಟೆಯವರೆಗೆ.

ಅರ್ಜಿದಾರರು ಬಿಡ್ಡಿಂಗ್ ದಸ್ತಾವೇಜುಗಳನ್ನು ಕರ್ನಾಟಕ ಸರ್ಕಾರದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಮೋಟಾರ್ <https://kppp.karnataka.gov.in> ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸಹಿ/- ಮುಖ್ಯ ಅಭಿಯಂತರರು-2, ಡಿಜಿಟಲ್/ಸಿ/5404/ಸಿಎಸ್‌ಆರ್/2025-26

**ಶಿಪ್‌ವೇವ್ಸ್ ಆನ್‌ಲೈನ್ ಲಿಮಿಟೆಡ್**  
ಕಾರ್ಪೊರೇಟ್ ಗುರುತಿನ ಸಂಖ್ಯೆ (CIN): L74900KA2015PLC079072  
ನೋಂದಾಯಿತ ಕಛೇರಿ: 18-2-16/4(3), 3ನೇ ಮಹಡಿ, ಮುಕ್ತಾ ಕಾರ್ಪೊರೇಟ್ ಪಾರ್ಕ್, 1ನೇ ಕ್ರಾಸ್, ಅಹ್ಮದಾಬಾದ್, ದಕ್ಷಿಣ ಕನ್ನಡ, ಮಂಗಳೂರು - 575001, ಕರ್ನಾಟಕ, ಭಾರತ.  
ದೂರವಾಣಿ: +91 95381 49978 ಇಮೇಲ್: [secrelary@shipwaves.com](mailto:secrelary@shipwaves.com)  
ವೆಬ್‌ಸೈಟ್: [www.shipwaves.com](http://www.shipwaves.com)

**ಅಂಚೆ ಮತದಾನದ ಸೂಚನೆ**

ಈ ಸೂಚನೆಯನ್ನು ಕಂಪನಿಗಳ ಕಾಯಿದೆ, 2013ರ (ಕಾಯಿದೆ)ಯು, ಸೆಕ್ಷನ್ 108, 110 ಮತ್ತು ಇತರ ಅನ್ವಯವಾಗುವ ನಿಬಂಧನೆಗಳ ಅನುಸಾರ ನೀಡಲಾಗಿದೆ, ಕಂಪನಿಗಳ (ನಿರ್ದೇಶಕ ಮತ್ತು ಅಧಿಕಾರಿ) ನಿಯಮ, 2014ರ ನಿಯಮ 20 ಮತ್ತು 22ರ ಲೇಖನ ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ("ನಿಯಮಗಳು") ಏಪ್ರಿಲ್ 8, 2020ರ ಸಾಮಾನ್ಯ ಸುತ್ತೋಲೆ ಸಂಖ್ಯೆ 14/2020 ರೊಂದಿಗೆ ಒದಗಲಿ, ಏಪ್ರಿಲ್ 13, 2020ರ ಸಾಮಾನ್ಯ ಸುತ್ತೋಲೆ ಸಂಖ್ಯೆ 17/2020 ಮತ್ತು ಈ ಸಂಬಂಧ ಹೊರಡಿಸಲಾದ ನಂತರದ ಸುತ್ತೋಲೆಗಳನ್ನು, ಇತ್ಯಾದಿ ಕಾರ್ಪೊರೇಟ್ ವ್ಯವಹಾರಗಳ ಪರಿಣಾಮ ("MCA") ಹೊರಡಿಸಿದ ಸೆಕ್ಷಿಯಲ್ 22, 2025ರ ಸಾಮಾನ್ಯ ಸುತ್ತೋಲೆ ಸಂಖ್ಯೆ 03/2025 (ಇನ್ನು ಮುಂದೆ ಒಟ್ಟಾಗಿ "MCA ಸೆಕ್ಷಿಯಲ್‌ಗಳು" ಎಂದು ಉಲ್ಲೇಖಿಸಲಾಗುತ್ತದೆ) ಮತ್ತು ಸೆಕ್ಷಿಯಲ್‌ಗಳನ್ನು ಒಟ್ಟಾಗಿ ಡಿರೋಟ್ ಆಫ್ ಇಂಡಿಯಾದ 44 (ಪಟ್ಟಿ ಮಾಡುವ ದಾಖಲೆಗಳು ಮತ್ತು ಬರೆಯುವ ಪದವಿವರಣೆ ಆಗತ್ಯತೆಗಳು) ನಿಯಮಗಳು, 2015, ಕಾಲಕಾಲಕ್ಕೆ ತಿದ್ದುಪಡಿ ಸಮಯ ("SEBI" ಪಟ್ಟಿಯ ನಿಯಮಗಳು), ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ಷಿಯಲ್ ಆಫ್ ಇಂಡಿಯಾದಿಂದ ಹೊರಡಿಸಲಾದ ಸಾಮಾನ್ಯ ಸಭೆಗಳ ಮೇಲಿನ ಸೆಕ್ಷಿಯಲ್‌ಗಳ ಸ್ಪಾಂಸರ್ಡ್ ("SS-2") ಮತ್ತು ಕಾಯಿದೆಯ ಇತರ ಅನ್ವಯವಾಗುವ ನಿಬಂಧನೆಗಳು, ನಿಯಮಗಳು, ಸುತ್ತೋಲೆಗಳು ಮತ್ತು ಅದರ ಅಡಿಯಲ್ಲಿ ಹೊರಡಿಸಲಾದ ಅಧಿಸೂಚನೆಗಳು (ಯಾವುದೇ ಶಾಸನಬದ್ಧ ಮಾಹಿತಿಗಳು) ಅಥವಾ ಅದರ ಮರು-ಹಾಗೂ ಇತರ ಸೇರಿದಂತೆ ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ, ಶಿಪ್‌ವೇವ್ಸ್ ಆನ್‌ಲೈನ್ ಲಿಮಿಟೆಡ್ ("ಕಂಪನಿ"), ರೆಜಿಸ್ಟರ್ಡ್ ಇ-ಮತದಾನ ("ಇ-ಮತದಾನ") ಪ್ರಕ್ರಿಯೆಯ ಕೆಳಗೆ ನಿರ್ಣಯಗಳ ಮೂಲಕ ಕಂಪನಿಯ ಸದಸ್ಯರ ಅನುಮೋದನೆಯನ್ನು ಕೋರಲಾಗಿದೆ :

ಕ್ರಮ ಸಂಖ್ಯೆ	ನಿರ್ಣಯಗಳ ವಿವರಣೆ
1.	ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 185 ರ ಅಡಿಯಲ್ಲಿ ಸಾಲಗಳು, ಗ್ಯಾರಂಟಿ ಅಥವಾ ಭದ್ರತೆಯ ಅನುಮೋದನೆ
2.	ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 185 ರ ಅಡಿಯಲ್ಲಿ ಪಕ್ಕದ ವಹಿವಾಟುಗಾರ ಅನುಮೋದನೆ
3.	ಶಿಪ್‌ವೇವ್ಸ್ ಆನ್‌ಲೈನ್ ಮೇಲ್ಮೈ ಮೇಲ್ಮೈ ಕಂಪನಿಯೊಂದಿಗೆ ವಸ್ತು ಸಂಬಂಧಿತ ಪಕ್ಕದ ವಹಿವಾಟುಗಳನ್ನು ಅನುಮೋದಿಸಲು
4.	ಮುಕ್ತಾ ಪ್ರೊಪ್ರಿಯರಿ ಲಿಮಿಟೆಡ್‌ನೊಂದಿಗೆ ವಸ್ತು ಸಂಬಂಧಿತ ಪಕ್ಕದ ವಹಿವಾಟುಗಳನ್ನು ಅನುಮೋದಿಸಲು

ಎಂಸಿಎ ಸುತ್ತೋಲೆಗಳಿಗೆ ಅನುಸಾರವಾಗಿ, ಶುಕ್ರವಾರ, 30ನೇ ಜನವರಿ, 2026 ("ಕೆಆರ್-ಆಫ್ ದಿನಾಂಕ") ನಂತರ ಕಂಪನಿ / ಡಿಟಾಟಿಂಗ್ ಛಾಂಪಿಯನ್‌ನಲ್ಲಿ (ಗಳು) ನೋಂದಾಯಿಸಲ್ಪಟ್ಟಿರುವ ಸದಸ್ಯರು ಮತ್ತು ಕಂಪನಿಯ ಹೊರಗಡ್ಡೆಯಿಂದ ಯಾವುದೇ ಪಕ್ಕ ಮಾಡಲು ಉದ್ದೇಶಪಟ್ಟು ಮಾತ್ರ ಅಂಚೆ ಮತಪತ್ರ ಸೂಚನೆಯನ್ನು ಪ್ರಸ್ತಾಪಿಸುವ ಕಂಪನಿಯ ಮೇಲೆ ಮತದಾನದ ವಿಧಾನವನ್ನು ಇ-ಮತದಾನಕ್ಕೆ ಮಾತ್ರ ನಿಬಂಧಿಸಲಾಗಿದೆ ಅಂದರೆ, ಅಂಚೆ ಮತಪತ್ರ ನಮೂನೆಗಳನ್ನು ಸಲ್ಲಿಸುವ ಬದಲು ಮಿಮ್‌ನಾನ್ ಮೇಲಿನ ಕಂಪನಿಯ ನೋಟೀಸ್‌ನ ಭೌತಿಕ ಪ್ರತಿಯನ್ನು ಸದಸ್ಯರಿಗೆ ಕಳುಹಿಸಲಾಗುವುದಿಲ್ಲ. ಅಂಚೆ ಮತಪತ್ರ, ಸದಸ್ಯರ ಒಪ್ಪಿಗೆ ಅಥವಾ ಇನ್ಸ್ಟ್ರಕ್ಷನ್‌ಗಳನ್ನು ಸರಬರಾಜು ಇ-ಮತದಾನದ ವ್ಯವಸ್ಥೆಯ ಮೂಲಕ ಮಾತ್ರ ನಡೆಯುತ್ತದೆ. ಇದಕ್ಕೆ ಅನುಗುಣವಾಗಿ, ಕಂಪನಿಯ ಕೆಆರ್-ಆಫ್ ದಿನಾಂಕದ ಅಂಚೆ ಮತದಾನದ ಸೂಚನೆಯನ್ನು ವಿವರಣಾತ್ಮಕ ಹೇಳಿಕೆ ಮತ್ತು ಎಲೆಕ್ಟ್ರಾನಿಕ್ ಮೋಡ್ ಮೂಲಕ ಇ-ಪ್ರೊಪ್ರಿಯರಿ ಸೂಚನೆಗಳೊಂದಿಗೆ ಮಂಗಳವಾರ 03 ಫೆಬ್ರವರಿ 2026 ರಂದು ಕಳುಹಿಸಿದೆ.

ಈ ಸೂಚನೆಯು ಕಂಪನಿಯ ವೆಬ್‌ಸೈಟ್ <https://www.shipwaves.com/> ನಲ್ಲಿಯೂ ಲಭ್ಯವಿರುತ್ತದೆ, ಇದು ಸ್ವಾತಂತ್ರ್ಯವಾಗಿ [www.bseindia.com](http://www.bseindia.com) ನಲ್ಲಿ ಕಂಪನಿಯ ಕುಟುಂಬ ಸರ್ವಿಸ್‌ಗಳ (ಇಂಡಿಯಾ) ಬೋರ್ಡ್‌ನ BSE ಲಿಮಿಟೆಡ್ ("BSE") ಮತ್ತು [www.evotingindia.com](http://www.evotingindia.com) ನಲ್ಲಿ ಸೆಕ್ಷಿಯಲ್ ಡಿಟಾಟಿಂಗ್ ಸರ್ವಿಸ್‌ಗಳ (ಇಂಡಿಯಾ) ಲಿಮಿಟೆಡ್ ("CDSL") ನಲ್ಲಿ ಲಭ್ಯವಿದೆ.

ಕಂಪನಿಯು ತನ್ನ ಎಲ್ಲಾ ಸದಸ್ಯರಿಗೆ ಇ-ಪ್ರೊಪ್ರಿಯರಿ ಸೌಲಭ್ಯವನ್ನು ಒದಗಿಸಲು ಉದ್ದೇಶಪಟ್ಟು ಸೆಕ್ಷಿಯಲ್ ಡಿಟಾಟಿಂಗ್ ಸರ್ವಿಸ್‌ಗಳ (ಇಂಡಿಯಾ) ಲಿಮಿಟೆಡ್ ("ಸಿಎವಿಎಸ್‌ಎಂ") ನ ಸೇವೆಗಳನ್ನು ತೋರಿಸಿಕೊಂಡಿದೆ. ರೆಜಿಸ್ಟರ್ಡ್ ಇ-ಪ್ರೊಪ್ರಿಯರಿ ಅಪರಿಯು ಬುಧವಾರ, 4ನೇ ಫೆಬ್ರವರಿ 2026 ರಂದು ಬೆಳಿಗ್ಗೆ 9.00 IST ಕ್ಕೆ ಪ್ರಾರಂಭವಾಗುತ್ತದೆ ಮತ್ತು ಬುಧವಾರ, 4ನೇ ಮಾರ್ಚ್ 2026 ರಂದು ಸಂಜೆ 5.00 IST ಗಳಿಗೆ ಕೊನೆಗೊಳ್ಳುತ್ತದೆ. ಇ-ಪ್ರೊಪ್ರಿಯರಿ ಸೌಲಭ್ಯವನ್ನು ಹೇಳಿದ ದಿನಾಂಕ ಮತ್ತು ಸಮಯವನ್ನು ಮೀರಿ ಸಿಡಿಎಸ್‌ಎಂ ತಕ್ಷಣವೇ ನಿಷ್ಕ್ರಿಯಗೊಳಿಸುತ್ತದೆ ಮತ್ತು ಅನುಮತಿಸುವುದಿಲ್ಲ.

ಮತದಾನವು ಶ್ರೀ ಚೇತನ್ ಸಾಹು ಕೆ (FCS 4736, CP 3140) ಅವರನ್ನು ಸೇವಿಸಿದೆ ಮತ್ತು ಅವರ ಅನುಮತಿಯಲ್ಲಿ ಶ್ರೀಮತಿ ಉಪಾಲ ರಾಣಿ (FCS: 11570, CP: 11814) ಚೇತನ್ ಸಾಹು ಮತ್ತು ಅಸೋಸಿಯೇಟ್, ಅಭ್ಯಾಸ ಕಂಪನಿ ಕಾರ್ಪೊರೇಟ್‌ಗಳು, ಇ-ಪ್ರೊಪ್ರಿಯರಿ ಅನ್ವಯೋಜಿತ ಮತ್ತು ಪಾರದರ್ಶಕವಾಗಿ ಪರಿಶೀಲಿಸಿ ("ಸೆಕ್ಷಿಯಲ್‌ನಲ್ಲಿ") ಪರಿಶೀಲಿಸಲಾಗಿ ಮತ್ತು ಅವರ ಹೋರಾಟಗಾರಿಕೆಯ ನಂತರ, ಪರಿಶೀಲನಾ ಪರಿಯನ್ನು ಕಂಪನಿಯ ಅಧ್ಯಕ್ಷರಿಗೆ ("ಅಧ್ಯಕ್ಷರು") ಅಥವಾ ಯಾವುದೇ ಇತರ ವ್ಯಕ್ತಿಗೆ ಸಲ್ಲಿಸಬೇಕು ಎಂದು ಅಧ್ಯಕ್ಷರಿಂದ ಅಧಿಕೃತಗೊಳಿಸಲಾಗುತ್ತದೆ ಮತ್ತು ನಂತರ ಅಂಚೆ ಮತದಾನದ ಮೂಲಕ ಮತದಾನದ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಇ-ಪ್ರೊಪ್ರಿಯರಿ ಮುಕ್ತಾಯದಿಂದ ಎರಡು ಕೆಲಸದ ದಿನಗಳಲ್ಲಿ ಕಂಪನಿಯ ವೆಬ್‌ಸೈಟ್‌ನಲ್ಲಿ <https://www.shipwaves.com/> ನಲ್ಲಿ "ಇನ್‌ಸ್ಟ್ರಕ್ಟ್ ಡೌನ್" ಅಡಿಯಲ್ಲಿ ಲಭ್ಯವಾಗುವಂತೆ ಮಾಡಬೇಕು ಮತ್ತು CDLS ನಲ್ಲಿ [www.evotingindia.com](http://www.evotingindia.com), ಈ ಫಲಿತಾಂಶವನ್ನು ಸ್ವಲ್ಪ ಒಪ್ಪಿತುಗಳು (ಗಳು) ಅಂದರೆ ಬಿಎಸ್‌ಇ ಲಿಮಿಟೆಡ್ ("ಬಿಎಸ್‌ಇ") ಗೆ ಸಲ್ಲಿಸಲಾಗುತ್ತದೆ.

ಕಂಪನಿಯ ಕ್ಯಾಮರೇಡ್ ಕಾರ್ಪೊರೇಟ್ ಸರ್ವಿಸ್‌ಗಳ ಲಿಮಿಟೆಡ್, ರೆಜಿಸ್ಟರ್ಡ್ ಮತ್ತು ಶೇರ್ ಟ್ರಾನ್ಸಾಕ್ಟ್ ಒಪ್ಪಿತು ("ಆರ್‌ಟಿಎಂ") ನೊಂದಿಗೆ ಸದಸ್ಯರು ತಮ್ಮ ಇ-ಮೇಲ್ ವಿಳಾಸವನ್ನು ನೋಂದಾಯಿಸಲು ಆಗತ್ಯವಾದ ದೃಢೀಕರಣ ಮಾಡಿದೆ. ತಮ್ಮ ಇ-ಮೇಲ್ ವಿಳಾಸವನ್ನು ಇನ್ನೂ ನೋಂದಾಯಿಸಿದ ಸದಸ್ಯರು ಅಂಚೆ ಮತಪತ್ರದಲ್ಲಿ ಸೂಚಿಸಲಾದ ವಿಧಾನವನ್ನು ಅನುಸರಿಸಿ ನೋಂದಾಯಿಸಲು ವಿನಂತರಿಸಲಾಗಿದೆ.

ಸಿಡಿಎಸ್‌ಎಂ ಇ-ಪ್ರೊಪ್ರಿಯರಿ ಸ್ವಯಂಚಾಲಿತ ಇ-ಪ್ರೊಪ್ರಿಯರಿ ಸೆಕ್ಷಿಯಲ್ ನಿರ್ವಯವು ಪ್ರತ್ಯೇಕವಾಗಿ ಅಥವಾ ಸಮಗ್ರವಾಗಿ ಹೊಂದಿರುತ್ತದೆ, ನಿರ್ದೇಶಕರ ಅನುಮೋದನೆ ಮೂಲಕ [helpdesk.evoting@cdslindia.com](mailto:helpdesk.evoting@cdslindia.com) ಗೆ ಅಥವಾ ಬೇರೇ ಫೋನ್ ಸಂಖ್ಯೆ 1800 21 09911 ಸಂಪರ್ಕಿಸಿ.

ಮಿಮ್‌ನಾನ್ ವಿಧಾನದ ಮೂಲಕ ಮತದಾನದ ಸೌಲಭ್ಯದೊಂದಿಗೆ ಸಂಪರ್ಕಗೊಂಡಿರುವ ಎಲ್ಲಾ ಕುಂದುಕೊರತೆಗಳನ್ನು ಶ್ರೀ. ರಾಕೇಶ್ ದಳವಿ, ಸೀನಿಯರ್ ಮ್ಯಾನೇಜರ್, (CDSL) ಸೆಕ್ಷಿಯಲ್ ಡಿಟಾಟಿಂಗ್ ಸರ್ವಿಸ್‌ಗಳ (ಇಂಡಿಯಾ) ಲಿಮಿಟೆಡ್, ಎ ವಿಂಗ್, 25 ನೇ ಮಹಡಿ, ಮ್ಯಾರಾಠಾ ಫ್ಯಾಟರ್‌ಲ್, ಮಹಾತ್ಮಾ ಮಿಲ್ ಕಾಂಪೌಂಡ್, ಎಫ್ ಎಂ ಜೋಶಿ ಮಾರ್ಗ, ಲೋಕಾರ್ ಪರೇಲ್ (ಪೂರ್ವ), ಮುಂಬೈ - 400013ಗೆ ತಿಳಿಸಬಹುದು. ಅಥವಾ [helpdesk.evoting@cdslindia.com](mailto:helpdesk.evoting@cdslindia.com) ಗೆ ಇಮೇಲ್ ಕಳುಹಿಸಿ ಅಥವಾ ಬೇರೇ ಫೋನ್ ಸಂಖ್ಯೆ 1800 21 09911 ಗೆ ಕರೆ ಮಾಡಿ.

**ಶಿಪ್‌ವೇವ್ಸ್ ಆನ್‌ಲೈನ್ ಲಿಮಿಟೆಡ್ ಪರವಾಗಿ**  
ಸಹಿ/-  
ಸ್ಥಳ : ಮಂಗಳೂರು  
ದಿನಾಂಕ : 03-02-2026

**ಶಿಪ್‌ವೇವ್ಸ್ ಆನ್‌ಲೈನ್ ಲಿಮಿಟೆಡ್**  
ಕಂಪನಿ ಕಾರ್ಪೊರೇಟ್  
Membership No.: A25316

**ಇಂಡಿಯನ್ ಓವರ್‌ಸೀಸ್ ಬ್ಯಾಂಕ್**  
ಕಲ್ಪಿ ದೇವಸ್ಥಾನ ರಸ್ತೆ ಶಾಖೆ  
1ನೇ ಮಹಡಿ, ಸಿಟಿ ಆರ್ಟ್ ಕಟ್ಟಡ, ಮಲ್ಲಿಕೃಷ್ಣ, ಕಲ್ಪಿ ದೇವಸ್ಥಾನ ರಸ್ತೆ, ಕಲ್ಪಿ, ಮಂಗಳೂರು-575003 ಫೋನ್ ಸಂ. 0824-2212552, ಇಮೇಲ್: [lob1770@lob.in](mailto:lob1770@lob.in)  
ನಿಯಮ 8(1)ರ ಅಡಿಯಲ್ಲಿ (ಸ್ಟಾಂಪಿಂಗ್)

**ಸ್ಟಾಂಪಿಂಗ್ ಸೂಚನೆ**

ಹಣಕಾಸು ಸಂಸ್ಥೆಗಳ ಪ್ರತೀಕ್ಷಾಕೂಟ ಒತ್ತಾಸೆ ಮತ್ತು ಪುನರಾವೇಶ ಹಾಗೂ ಭದ್ರತಾ ಒ